

ಶ್ರೀದತ್ತಾಪರಾಧಕ್ಷಮಾಪಣಸ್ತೋತ್ರಮ್

{|| ಶ್ರೀದತ್ತಾಪರಾಧಕ್ಷಮಾಪಣಸ್ತೋತ್ರಮ್ ||}

ದತ್ತಾತ್ರೇಯಂ ತ್ವಾಂ ನಮಾಮಿ ಪ್ರಸೀದ ತ್ವಂ ಸರ್ವಾತ್ಮಾ ಸರ್ವಕರ್ತಾ ನ ವೇದ |
ಕೋಽಪ್ಯಂತಂ ತೇ ಸರ್ವದೇವಾಧಿದೇವ ಜ್ಞಾತಾಽಜ್ಞಾತಾನ್ಮೇಽಪರಾಧಾನ್ ಕ್ಷಮಸ್ವ || ೧ ||

ತ್ವದುದ್ಭವತ್ವಾತ್ವದಧೀನಧೀತ್ವಾತ್ವವಮೇವ ಮೇ ವಂದ್ಯ ಉಪಾಸ್ಯ ಆತ್ಮನ್ |
ಅಥಾಪಿ ಮೌಢ್ಯಾತ್ ಸ್ಮರಣಂ ನ ತೇ ಮೇ ಕೃತಂ ಕ್ಷಮಸ್ವ ಪ್ರಿಯಕೃನ್ಮಹಾತ್ಮನ್ || ೨ ||

ಭೋಗಾಪವರ್ಗಪ್ರದಮಾರ್ತಬಂಧುಂ ಕಾರೂಣ್ಯಸಿಂಧುಂ ಪರಿಹಾಯ ಬನ್ಧುಮ್ |
ಹಿತಾಯ ಚಾಽನ್ಯಂ ಪರಿಮಾರ್ಗಯಂತಿ ಹಾ ಮಾದೃಶೋ ನಷ್ಟದೃಶೋ ವಿಮೂಢಾಃ || ೩ ||

ನ ಮತ್ಸಮೋ ಯದ್ಯಪಿ ಪಾಪಕರ್ತಾ ನ ತ್ವತ್ಸಮೋಽಥಾಪಿ ಹಿ ಪಾಪಹರ್ತಾ |
ನ ಮತ್ಸಮೋಽನ್ಯೋ ದಯನೀಯ ಆರ್ಯ ನ ತ್ವತ್ಸಮಃ ಕ್ವಾಪಿ ದಯಾಲುವರ್ಯಃ || ೪ ||

ಅನಾಥನಾಥೋಽಸಿ ಸುದೀನಬನ್ಧೋ ಶ್ರೀಶಾಽನುಕರ್ಮಾಮೃತಪೂರ್ಣಸಿಂಧೋ |
ತ್ವತ್ಪಾದಭಕ್ತಿಂ ತವ ದಾಸದಾಸ್ಯಂ ತ್ವದೀಯಮಂತ್ರಾರ್ಥದೃಢೈಕನಿಷ್ಠಾಮ್ || ೫ ||

ಗುರೂಸ್ಮೃತಿಂ ನಿರ್ಮಲಬುದ್ಧಿಮಾಧಿವ್ಯಾಧಿಕ್ಷಯಂ ಮೇ ವಿಜಯ ಚ ದೇಹಿ |
ಇಷ್ಟಾರ್ಥಸಿದ್ಧಿಂ ವರಲೋಕವಶ್ಯಂ ಧನಾನ್ನವೃದ್ಧಿಂ ವರಗೋಸಮೃದ್ಧಿಮ್ || ೬ ||

ಪುತ್ರಾದಿಲಬ್ಧಿಂ ಮ ಉದಾರತಾಂ ಚ ದೇಹೀಶ ಮೇ ಚಾಸ್ತ್ವಭಯ ಹಿ ಸರ್ವತಃ |
ಬ್ರಹ್ಮಾ-ಸಗ್ನಿ-ಭೂಮ್ಯೋ ನಮ ಓಷಧೀಭ್ಯೋ ವಾಚೇ ನಮೋ ವಾಕ್ಪತಯೇ ಚ ವಿಷ್ಣವೇ || ೭ ||

ಶಾಂತಾಸ್ತು ಭೂರ್ನಃ ಶಿವಮನ್ತರಿಕ್ಷ ದ್ಯೌಶ್ಚಾಽಭಯಂ ನೋಽಸ್ತು ದಿಶ ಶಿವಾಶ್ಚ |
ಆಪಶ್ಚ ವಿದ್ಯುತ್ಪರಿಪಾಂತು ದೇವಾಃ ಶ ಸರ್ವತೋ ಮೇಽಭಯಮಸ್ತು ಶಾಂತಿಃ || ೮ ||

॥ಇತಿ ಶ್ರೀವಾಸುದೇವಾನಂದಸರಸ್ವತೀವಿರಚಿತಂ

ದತ್ತಾಪರಾಧಕ್ಷಮಾಪಣಸ್ತೋತ್ರಂ ಸಮ್ಪೂರ್ಣಮ್ ॥

Proofread by Arvind Kolhatkar akolhatkar at rogers.com

Please send corrections to sanskrit@cheerful.com

Last updated ತೆoday

<http://sanskritdocuments.org>

Datta Aparadha Kshamapana Stotram Lyrics in Kannada PDF

% File name : dattaaparaadhakshamaa.itx

% Category : aparAdhakShamA

% Location : doc_deities_misc

% Author : vAsudevAnandasarasvatI

% Language : Sanskrit

% Subject : philosophy/hinduism/religion

% Transliterated by : WebD

% Proofread by : Arvind Kolhatkar akolhatkar at rogers.com

% Latest update : January 18, 2005

% Send corrections to : Sanskrit@cheerful.com

% Site access : <http://sanskritdocuments.org>

%

% This text is prepared by volunteers and is to be used for personal study

% and research. The file is not to be copied or reposted for promotion of

% any website or individuals or for commercial purpose without permission.

% Please help to maintain respect for volunteer spirit.

%

We acknowledge well-meaning volunteers for Sanskritdocuments.org and other sites to have built the collection of Sanskrit texts.

Please check their sites later for improved versions of the texts.

This file should strictly be kept for personal use.

PDF file is generated [October 13, 2015] at Stotram Website